

ಕರ್ನಾಟಕ ಸರ್ಕಾರ

ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ

ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ-585202

Email ID : [ddwcdyad@gmail.com](mailto:ddwcdyad@gmail.com)

ಫೋನ್ : 08473-253739

ಸಂಖ್ಯೆ: ಉನಿಯಾ/ಮಮಅಇ/ರಾಪೋಅ/ಸಿನೇ/2019-20

ದಿನಾಂಕ: 31-12-2019

**ಪ್ರಕಟಣೆ**

ವಿಷಯ: ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಗೊಳಿಸಲು ಗೌರವಧನ ಆಧಾರದ ಮೇರೆಗೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ.

\*\*\*\*\*

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ಪ್ರಕಟಿಸುವುದೆಂದರೆ, ಯಾದಗಿರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ಅನುಬಂಧ-1 ರಲ್ಲಿ ತಿಳಿಸಲಾದ 10-ಹುದ್ದೆಗಳನ್ನು ಯೋಜನೆಯು ಜಾರಿಯಲ್ಲಿರುವರೆಗೆ ಮಾತ್ರ ಗೌರವಧನ ಆಧಾರದಲ್ಲಿ ಅನುಬಂಧ-2ರಲ್ಲಿ ತಿಳಿಸಿರುವಂತೆ ವಿದ್ಯಾರ್ಹತೆ/ಹೆಚ್ಚುವರಿ ಅರ್ಹತೆಗಳು/ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ತರಬೇತಿಗಳನ್ನು ಹಮ್ಮಿಕೊಳ್ಳಲು ಸಮರ್ಥ/ಕೌಶಲ್ಯ ಹೊಂದಿರುವ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನ/ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು/ಅನುಭವ/ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

**ಅನುಬಂಧ-1**

ಪೋಷಣ್ ಅಭಿಯಾನ ಯೋಜನೆಯಡಿ ಯಾದಗಿರಿ ಜಿಲ್ಲೆಯಲ್ಲಿ ಗೌರವ ಸೇವೆ ಆಧಾರದ ಮೇರೆಗೆ ಭರ್ತಿ ಮಾಡಿಕೊಳ್ಳಲಾಗುವ ಸಿಬ್ಬಂದಿಗಳು ವಿವರ :

ಕ್ರ.ಸಂ	ಕಛೇರಿಯ ಹೆಸರು	ಹುದ್ದೆ	ಹುದ್ದೆಗಳು	ನಿಗದಿಪಡಿಸಿದ ಮಾಸಿಕ ಗೌರವಧನ	ಷರಾ	
1	2	3	4	5	6	
<b>District Level</b>						
1.	ಉಪನಿರ್ದೇಶಕರ ಕಛೇರಿ, ಮಮಅಇ, ಯಾದಗಿರಿ	01.	District Co-ordinator	1	30,000=00	
		02.	District Project Assistant	1	18,000=00	
<b>Project Level</b>						
2.	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಶಹಾಪೂರ	01.	Block Co-ordinator	1	20,000=00	
		02.	Block Project Assistant	1	15,000=00	
3.	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಸುರಪುರ	01.	Block Co-ordinator	1	20,000=00	
		02.	Block Project Assistant	1	15,000=00	
4.	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಯಾದಗಿರಿ	01.	Block Co-ordinator	1	20,000=00	
		02.	Block Project Assistant	1	15,000=00	
5.	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಗುರುಮಠಕಲ್	01.	Block Co-ordinator	1	20,000=00	
		02.	Block Project Assistant	1	15,000=00	

ಅನುಬಂಧ-2

ಪೋಷಣ್ ಅಭಿಯಾನ ಯೋಜನೆಯಡಿ ಹುದ್ದೆಗಳ/ಗೌರವಧನ/ವಿದ್ಯಾರ್ಹತೆ ಹಾಗೂ ಕರ್ತವ್ಯಗಳ ವಿವರ :

Sl. No	Post	Remuneration	Qualification	Additional Qualification and Experience	Scope of work
01	District Co-ordinator	*INR 30000 per month. *Annual increase @ 3% of remuneration may be granted. Subject to performance.	* Graduate or *Certification/Diploma in Computer Science of IT *At least 2 years experience in application maintenance & supports. * Good oral and written communication skills in local language. *Computer literacy must. *Willingness to travel a must. * Mandatorily local candidates should be engaged.	*4 years experience in application maintenance and support. *formal training on IT/computer * Experience working with technology and software application support.	* Supporting training of Block helpdesk in ICT-RTM * Supervise Block helpdesk. *Support District level ICDS officials on usage of CAS system *Escalate issues as needed. * Logging and managing issues in the issue tracker application (CAS application). * Provide general application support i.e. solve issues escalated from Block level in regard to mobile application, web application or reports. * Extend help for lost/stolen phones. *Monitor worker activity reports. *Follow up on actions from activity reports. *Any other tasks that may be assigned by the Deputy Director.
02	District project assistant	*INR 18000/- per month. * Annual increase @ 3% of remuneration may be granted, subject to performance.	* Graduate Degree/Post Graduate Diploma in Management/Social Sciences/Nutrition. * Minimum 2 years work experience * of capacity building, with supervisory skills * Good oral and written communication skills in local language and fair skills in English *Good computer skills/ knowledge of Internet and Email Ability to work in a team and willingness to travel extensively * Mandatorily local candidates should be engaged.	3 years experience of working in social program. *Experience of working on Government Programs in the social sector- Health, Nutrition, Education, Water and Sanitation	*Support and Supervise timely implementation of all Mission (POSHAN Abhiyaan) activities in the district. *Facilitate and participate in all capacity building initiatives undertaken within the project at district and block levels. * Periodically assess capacity building needs of district and block level ICDS staff and functionaries and organize and facilitate relevant trainings as per the guidance of the DPO and Commissioner/Director, ICDS, *Ensure timely completion and monitoring of planned community mobilization activities within the district to strengthen the demand for ICDS services. *Make regular monitoring and supportive supervision visits within the district to provide on-site support to CDPOs and the ICDS Supervisors to ensure all project activities are completed as per schedule. *During monitoring and Supervision visits review and ensure maintenance of reporting formats for all Mission activities. *Ensure effective coordination between the existing ICDS programme activities and project activities, wherever required, in collaboration with the DPO.



					<ul style="list-style-type: none"> <li>*Ensure Collation of Utilization Certificates from Anganwadis for activities under the Mission (POSHAN Abhiyaan) and their correct aggregation at the CDPO and DPO) levels.</li> <li>*Prepare monthly progress/monitoring reports in the prescribed formats for project activities and submit the same to the DPO and Commissioner/Director, ICDS.</li> <li>*Coordinate with the related line departments at the district level for facilitating convergent/ Multi-Sectoral activities under the Mission.</li> <li>*Facilitate engagement with potential civil society organizations, NGOs etc. for partnership and support for project implementation.</li> <li>* Any other task assigned by DPO.</li> </ul>
03	<b>Block Coordinator</b>	<ul style="list-style-type: none"> <li>*INR 20,000/- per month.</li> <li>*Annual increase @ 3% remuneration may be granted, subject to performance.</li> </ul>	<ul style="list-style-type: none"> <li>* Graduate.</li> <li>*At least 2 years experience of working with technology and software application support</li> <li>*Good Oral and written communication in local language</li> <li>*Mandatorily local candidates should be engaged.</li> </ul>	<ul style="list-style-type: none"> <li>*Formal training of IT/computer</li> <li>*Worked with front line workers in any Social Development program of Government</li> <li>*Attention to detail and problem solving skills</li> </ul>	<ul style="list-style-type: none"> <li>*Supporting training of AWWs and Supervisors in information and Communication Technology enabled real Time Monitoring (ICT-RTM).</li> <li>*Monitoring usage of ICT-RTM by AWWs by using CAS Reports and follow-up on low usage.</li> <li>*Providing in person and over-phone troubleshooting support to users facing hardware or software problems with mobiles. Tablets and basic issues with CAS Application.</li> <li>*Logging issues in the issue tracker application, which is part of CAS5. Training reinforcement of AWWs identified as low performers using CAS Reports.</li> <li>*Providing performance feedback to AWWs.</li> <li>*Submitting phones to Original Equipment Manufacturer (OEM) for hardware replacement and repair.</li> <li>*Escalation of issues to Block/District Coordinator via the issue Tracker application. Criteria for escalation will be defined in CAS Guidelines.</li> <li>*Supporting Block level ICDS officials on usage of CAS system.</li> <li>*Any other task as indicated by CDPO.</li> </ul>
04	<b>Block project Assistant</b>	<ul style="list-style-type: none"> <li>*INR 15000 per month</li> <li>*Annual increases @ 3% of remuneration may be granted subject to</li> </ul>	<ul style="list-style-type: none"> <li>* Graduate.</li> <li>* At least 1 year experience of working with community/Local Government</li> <li>* Good oral and written communication in local language</li> <li>* Mandatorily local</li> </ul>	<ul style="list-style-type: none"> <li>* worked with front line workers in any social development program of Government</li> <li>*proven ability to</li> </ul>	<ul style="list-style-type: none"> <li>* Supervising over all implementation of the Mission activates in this block</li> <li>*Organization/facilitation of the trainings of the ICDS Supervisors and AWWs in coordination with the District team.</li> <li>* Making regular supportive supervision visits to AWCs, provide on-site supports to AWWs and monitor implementation.</li> </ul>

	performance.	candidates should be engaged	successfully handle multiple tasks within a team environment *Attention to detail and problem solving skills	*preparing monthly progress/ Monitoring reports in the prescribed format and submit the same to the distinct co-ordination etc. *Any other task as indicated by CDPO
--	--------------	------------------------------	---	---

.ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ : 21 ವರ್ಷ  
ಗರಿಷ್ಠ : 45 ವರ್ಷ

### ವಿಶೇಷ ಸೂಚನೆಗಳು :

1. ಸದರಿ ಮೇಲಿನ ಹುದ್ದೆಗಳು ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯು ಜಾರಿಯಲ್ಲಿರುವರೆಗೆ ಮಾತ್ರ ಇರುತ್ತದೆ.
2. ಸದರಿ ಮೇಲಿನ ಹುದ್ದೆಗಳು ಹೊರಗುತ್ತಿಗೆ/ಗೌರವ ಸೇವೆಯ ಆಧಾರದಲ್ಲಿ ಇರುತ್ತವೆ.
3. ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಅಂಗೀಕೃತ ಕಾಲೇಜು/ವಿಶ್ವ ವಿದ್ಯಾಲಯಗಳಿಂದ ಶಿಕ್ಷಣ ಪಡೆದಿರಬೇಕು.
4. ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
5. ಅಭ್ಯರ್ಥಿಗಳ ಆಯ್ಕೆಯು ತಾತ್ಕಾಲಿಕವಾಗಿರುತ್ತದೆ.
6. ಸದರಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ಜ್ಞಾನ ಅಗತ್ಯವಾಗಿರುತ್ತದೆ.
7. ಸದರಿ ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ಹುದ್ದೆಯನ್ನು ಜಿಲ್ಲಾ ಸಮಿತಿ ಅನುಮೋದನೆ ಮೇರೆಗೆ ಮುಂದಿನ ಅವಧಿಗೆ ಮುಂದುವರೆಸಲಾಗುತ್ತದೆ.
8. ಮೇಲಿನ ವಿವಿಧ ಹುದ್ದೆ ಹಾಗೂ ವಿವಿಧ ಕಛೇರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಸೂಚಿಸಿದೆ.
9. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
10. ತಾತ್ಕಾಲಿಕ ಹುದ್ದೆಗಳು ಇರುವುದರಿಂದ ಯಾವುದೇ ಮೀಸಲಾತಿಗಳು ಅನ್ವಯಿಸುವುದಿಲ್ಲ.
11. ಸದರಿ ಮೇಲಿನ ಹುದ್ದೆಗಳ ಕರ್ತವ್ಯ ಕ್ಷೇತ್ರಮಟ್ಟದಲ್ಲಿ ನಿರ್ವಹಿಸಬೇಕಾಗಿರುತ್ತದೆ.
12. ಸದರಿ ಮೇಲಿನ ಹುದ್ದೆಗಳಿಗೆ ಯಾದಗಿರಿ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಆದ್ಯತೆ ನೀಡಲಾಗುವುದು. ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಯೋಜನೆಯ ಅನುಷ್ಠಾನದ ಹಿತದೃಷ್ಟಿಯಿಂದ ಆಯ್ಕೆ ಸಮಿತಿಯ ತೀರ್ಮಾನದಂತೆ ಅನ್ಯ ಜಿಲ್ಲೆಯ ಅಭ್ಯರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗುವುದು.
13. ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳು ನಕಲಿ/ಖೋಟಾ ಎಂದು ಸಾಬೀತಾದಲ್ಲಿ ಆಯ್ಕೆಯನ್ನು ಕೈಬಿಟ್ಟು ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು.


### ಸಲ್ಲಿಸಬೇಕಾದ ದಾಖಲೆಗಳು :

1. ನಿಗದಿತ ನಮೂನೆಯಲ್ಲಿ ಅರ್ಜಿ
2. ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
3. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು.
4. ಅನುಭವ ಪ್ರಮಾಣ ಪತ್ರಗಳು.
5. ಕಂಪ್ಯೂಟರ್ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ.
6. ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ.

ಈ ಮೇಲಿನ ಹುದ್ದೆಗಳಿಗೆ ಕರ್ತವ್ಯ ನಿರ್ವಹಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಈ ಕಛೇರಿ ಅಥವಾ ಯಾದಗಿರಿ ಜಿಲ್ಲಾ ಎನ್.ಐ.ಸಿ. ವೆಬ್ ಸೈಟ್: <http://yadgir.nic.in> ನಲ್ಲಿ ಪಡೆದು ದಿನಾಂಕ :20.01.2020ರ ವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಈ ಕಛೇರಿಗೆ ಕಛೇರಿ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಲು ಸೂಚಿಸಿದೆ. ದಿನಾಂಕ :20.01.2020ರ ನಂತರ ಯಾವುದೇ ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.



ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ	ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ-585202 ಫೋನ್ ಸಂಖ್ಯೆ : 08473-253739
ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿರುವ ವಿಳಾಸ	

  
ಉಪನಿರ್ದೇಶಕರು


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  
ಯಾದಗಿರಿ

**ಪ್ರತಿಯನ್ನು :**

1. ಮಾನ್ಯ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರುರವರ ಮಾಹಿತಿಗಾಗಿ
2. ಮಾನ್ಯ ಜಿಲ್ಲಾಧಿಕಾರಿಗಳು, ಯಾದಗಿರಿರವರ ಮಾಹಿತಿಗಾಗಿ
3. ಮಾನ್ಯ ಅಪರ ಜಿಲ್ಲಾಧಿಕಾರಿಗಳು, ಯಾದಗಿರಿರವರಿಗೆ ಸಲ್ಲಿಸುತ್ತಾ ಸದರಿ ಪ್ರಕಟಣೆಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಳವಡಿಸಲು ಅನುಮತಿ ನೀಡಲು ಕೋರಿದೆ.
4. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಯಾದಗಿರಿರವರ ಮಾಹಿತಿಗಾಗಿ.
5. ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಯಾದಗಿರಿರವರ ಮಾಹಿತಿಗಾಗಿ.
6. ಜಿಲ್ಲಾ ಇನ್‌ಫಾರ್ಮೇಷನ್‌ಟೆಕ್ನ ಅಧಿಕಾರಿಗಳು, ಎನ್.ಐ.ಸಿ ಕೇಂದ್ರ ಯಾದಗಿರಿ ಮಾಹಿತಿಗಾಗಿ ಹಾಗೂ ಸದರಿ ಪ್ರಕಟಣೆಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಳವಡಿಸಲು ಕೋರಿದೆ.
7. ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯಾದಗಿರಿರವರಿಗೆ ಸಲ್ಲಿಸುತ್ತಾ ಸದರಿ ಪ್ರಕಟಣೆಯನ್ನು ಉಚಿತವಾಗಿ ದಿನಪತ್ರಿಕೆಗಳಲ್ಲಿ ಜಾಹೀರಾತುಗೊಳಿಸಲು ಕೋರಿದೆ.
8. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಹಾಪೂರ/ಸುರಪುರ/ಯಾದಗಿರಿ/ಗುರುಮಠಕಲ್ ರವರ ಮಾಹಿತಿಗಾಗಿ ಹಾಗೂ ಮುಂದಿನ ಸೂಕ್ತ ಪ್ರಚಾರಕ್ಕಾಗಿ ಸೂಚಿಸಿದೆ.
9. ಕಡತದ ಪ್ರತಿ.

ಅರ್ಜಿ ನಮೂನೆ

ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಗೌರವಧನ ಹುದ್ದೆಗಳ ಅರ್ಜಿ



ಅರ್ಜಿ ಸಲ್ಲಿಸುವ ಹುದ್ದೆಯ ಹೆಸರು :

ಹುದ್ದೆಗಾಗಿ ಅರ್ಜಿ ಸಲ್ಲಿಸುವ ಕಛೇರಿಯ ಹೆಸರು :

ಜಿಲ್ಲೆಯ ಹೆಸರು : ಯಾದಗಿರಿ

01	ಅಭ್ಯರ್ಥಿಯ ಹೆಸರು							
02	ತಂದೆಯ ಹೆಸರು							
03	ತಾಯಿಯ ಹೆಸರು							
04	ವಿಕಾಸ,ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್	ಈ-ಮೇಲ್:						
		ಮೊಬೈಲ್						
		ಜಿ	ಪಿನ್ ಕೋಡ್					
05	ಜನ್ಮ ದಿನಾಂಕ (ದಿನಾಂಕ/ತಿಂಗಳು/ವರ್ಷ)	/ /						
06	ವೈವಾಹಿಕ ಸ್ಥಿತಿ (ವಿವಾಹಿತ/ಅವಿವಾಹಿತ/ವಿಧವೆ)							
07	ರಾಷ್ಟ್ರೀಯತೆ							
08	ಜಾತಿ-ಉಪಜಾತಿ-ವರ್ಗ							
09	ಲಿಂಗ (ಗಂಡು/ಹೆಣ್ಣು/ಇತರೆ)							
10	ವಿದ್ಯಾರ್ಹತೆ							

2ನೇ ಪುಟಕ್ಕೆ

ಕ್ರ.ಸಂ	ಸ್ನಾತಕೋತ್ತರ/ಪದವಿಯ ಹೆಸರು	ವಿಶ್ವ ವಿದ್ಯಾಲಯ	ಉತ್ತೀರ್ಣ ರಾದ ವರ್ಷ	ಗರಿಷ್ಠ ಅಂಕಗಳು	ಪಡೆದ ಅಂಕಗಳು	ಶೇಕಡಾ ಅಂಕಗಳು		
11	ಭಾಷಾ ಜ್ಞಾನ (ಅತ್ಯುತ್ತಮ/ಉತ್ತಮ/ಸಾಧರಣಾ)	ಭಾಷೆ ಕನ್ನಡ ಇಂಗ್ಲೀಷ್ ಹಿಂದಿ	ಮಾತನಾಡುವಿಕೆ	ಓದಿ ಅರ್ಥೈಸಿಕೊಳ್ಳುವಿಕೆ	ಬರವಣಿಗೆ			
12	ಕಂಪ್ಯೂಟರ್ ಜ್ಞಾನ (ಪ್ರಮಾಣ ಪತ್ರ ಲಗತ್ತಿಸುವುದು)							
13	ಈ ಹಿಂದೆ ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ವಿವರ	ಕ್ರ.ಸಂ	ಇಂದ (ದಿನಾಂಕ)	ವರೆಗೆ (ದಿನಾಂಕ)	ಅವಧಿ (ವರ್ಷ-ತಿಂಗಳು)	ಸಂಸ್ಥೆ/ಇಲಾಖೆ/ಕಛೇರಿ	ಪದನಾಮ	ನಿರ್ವಹಿಸಲಾದ ಕರ್ತವ್ಯ
14	ಈ ಅರ್ಜಿಯೊಂದಿಗೆ ಲಗತ್ತಿಸಬೇಕಾದ ಸ್ವಯಂ ದೃಢೀಕೃತ ದಾಖಲಾತಿಗಳು							
	1. ಎಸ್.ಎಸ್.ಎಲ್.ಸಿ.ಅಂಕಪಟ್ಟಿ							
	2. ಸ್ನಾತಕೋತ್ತರ/ಪದವಿಯ ಎಲ್ಲಾ ಸೆಮಿಸ್ಟರ್/ವರ್ಷದ ಅಂಕಪಟ್ಟಿಗಳು.							
	3. ಕಂಪ್ಯೂಟರ್ ಕೋರ್ಸ್‌ನ ಪ್ರಮಾಣ ಪತ್ರ.							
	4. ಅನುಭವದ ಪ್ರಮಾಣಪತ್ರ.							
	5. ವಿಶೇಷ ಅರ್ಹತೆಗೆ ಸಂಬಂಧ ಪಟ್ಟ ದಾಖಲೆಗಳು.							
	6. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ.							

ಈ ಅರ್ಜಿಯಲ್ಲಿ ನಾನು ನೀಡಿರುವ ಎಲ್ಲಾ ಮಾಹಿತಿಗಳು ನನ್ನ ಜ್ಞಾನ ಮತ್ತು ಗ್ರಹಿಕೆಯ ಮಟ್ಟಿಗೆ ಸತ್ಯ, ಸಂಪೂರ್ಣ ಮತ್ತು ಸರಿಯಾದವುಗಳೆಂದು ಆಯ್ಕೆಗೆ ಮೊದಲು ಅಥವಾ ನಂತರ ನಾನು ನೀಡಿರುವ ಮಾಹಿತಿಯು ತಪ್ಪೆಂದು ಅಥವಾ ನಾನು ಅನರ್ಹ ಎಂದು ಕಂಡು ಬಂದರೆ ನನ್ನ ಅರ್ಜಿಯನ್ನು ತಿರಸ್ಕರಿಸಲು ಹಾಗೂ ನನ್ನ ವಿರುದ್ಧ ಕ್ರಮ ಜರುಗಿಸಬಹುದಾಗಿರುತ್ತದೆಂದು ನಾನು ಈ ಮೂಲಕ ಘೋಷಿಸುತ್ತೇನೆ.

ದಿನಾಂಕ:  
ಸ್ಥಳ:

ಅಭ್ಯರ್ಥಿಯ ಸಹಿ

ಪೋಷಣ್ ಅಭಿಯಾನ ಯೋಜನೆಯ ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆಯ ಸ್ವೀಕೃತಿ ಪತ್ರ :

ಅರ್ಜಿದಾರರ ಹೆಸರು :

ತಂದೆಯ ಹೆಸರು :

ಸ್ವೀಕೃತಿ ಸಂಖ್ಯೆ :

ಸ್ವೀಕೃತಿ ದಿನಾಂಕ :

ಸಲ್ಲಿಸಿದ ದಾಖಲಾತಿಗಳ ವಿವರ :

1. ನಿಗದಿತ ನಮೂನೆಯಲ್ಲಿ ಅರ್ಜಿ ಇದೆ/ಇಲ್ಲ
2. ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಇದೆ/ಇಲ್ಲ
3. ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ಇದೆ/ಇಲ್ಲ
4. ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಇದೆ/ಇಲ್ಲ
5. ಅನುಭವದ ಪ್ರಮಾಣಪತ್ರ ಇದೆ/ಇಲ್ಲ
6. ತಹಸಿಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಇದೆ/ಇಲ್ಲ
7. ಇತರೆ ದಾಖಲಾತಿಗಳು

ಅರ್ಜಿ ಸ್ವೀಕೃತಿದಾರರ ಸಹಿ

ಪೋಷಣ್ ಅಭಿಯಾನ ಯೋಜನೆಯ ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆಯ ಸ್ವೀಕೃತಿ ಪತ್ರ :

ಅರ್ಜಿದಾರರ ಹೆಸರು :

ತಂದೆಯ ಹೆಸರು :

ಸ್ವೀಕೃತಿ ಸಂಖ್ಯೆ :

ಸ್ವೀಕೃತಿ ದಿನಾಂಕ :

ಸಲ್ಲಿಸಿದ ದಾಖಲಾತಿಗಳ ವಿವರ :

1. ನಿಗದಿತ ನಮೂನೆಯಲ್ಲಿ ಅರ್ಜಿ ಇದೆ/ಇಲ್ಲ
2. ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಇದೆ/ಇಲ್ಲ
3. ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ಇದೆ/ಇಲ್ಲ
4. ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಇದೆ/ಇಲ್ಲ
5. ಅನುಭವದ ಪ್ರಮಾಣಪತ್ರ ಇದೆ/ಇಲ್ಲ
6. ತಹಸಿಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಇದೆ/ಇಲ್ಲ
7. ಇತರೆ ದಾಖಲಾತಿಗಳು

ಅರ್ಜಿ ಸ್ವೀಕೃತಿದಾರರ ಸಹಿ